



November 10, 2022

To,

BSE Limited,
(Stock Code: 533202)
Floor 25, P J Towers
Dalal Street
Mumbai-400 001

Dear Sir/Madam,

Sub: Intimation of dispatch of Postal Ballot Notices and News Paper publication

In continuation to our letter dated November 08, 2022 with regard to the Postal Ballot Notice, the Company pursuant to the provision of Section 110 of the Companies Act, 2013 and Rule 22 of the Companies (Management and Administration) Rules, 2014 has sent the Postal Ballot Notice dated November 08, 2022 along with the explanatory statement in electronic mode, as the case may be to the shareholders of the Company on Wednesday, November 09, 2022.

The Postal Ballot Notice has been uploaded on the website of the Company www.nelholdings.in

Further, we also enclose the copies of the clippings of the newspaper publications, published on Thursday, November 10, 2022 in,

- (i) Financial Express (English) – All India Edition
- (ii) Hosa Digantha (Kannada) – Regional Edition

Request you to take the same on record.

Thanking you,

For **NEL Holdings South Limited**


Prasant Kumar
Company Secretary & Chief Compliance Officer



Encl.: a/a

NEL Holdings South Limited

CIN : L93000KA2004PLC033412

#110, Andrews Building, Level 1, M.G. Road, Bengaluru - 560 001. P: 80-2227 2220, W: www.nelholdings.in, Email : info@nelholdings.in

NEL HOLDINGS SOUTH LIMITED

(CIN: L93000KA2004PLC033412)
Regd. Office: No. 110, A Wing, Level 1, Andrews Building,
 M. G. Road, Bangalore - 560001
 Ph: +91-80-2227 2220, Email ID: cs@nelholdings.in;
 Web: www.nelholdings.in

POSTAL BALLOT NOTICE

Notice is hereby given to all the Members of the Company pursuant to Section 108, Section 110 and other applicable provisions, if any, of the Companies Act, 2013, read with Rules 20 and 22 of the Companies (Management and Administration) Rules, 2014, (including any statutory modification(s) or re-enactment(s) thereof for the time being in force), SEBI (Listing Obligations and Disclosure Requirements) Regulations, 2015 ("Listing Regulations"), and pursuant to General Circular Nos. 14/2020, 17/2020, 22/2020, 33/2020, 39/2020, 10/2021, 20/2021 and further extension vide Circular No. 03/2022 dated 8th April, 2020, 13th April, 2020, 15th June, 2020, September 28, 2020, December 31, 2020, June 23, 2021, December 08, 2021 and May 05, 2022, respectively, issued by the Ministry of Corporate Affairs ("MCA Circulars") that the Company seeks approval of Members, through e-voting for the following business through Special Resolution:

- To approve alteration of Clause 1 of the Main Object Clause of Memorandum of Association of the Company.
- To approve the change of name of the Company to "SATCHMO HOLDINGS LIMITED"
- To alter the Name Clause in the Memorandum of Association and to substitute name in the Articles of Association of the Company
- To approve the re-appointment and the remuneration payable to Mr. Nitesh Shetty (DIN:00304555), as Managing Director designated as Chairman and Managing Director of the Company
- To approve the divestment of balance 15% stake held by the Company in NIRPL Ventures Private Limited

Members' consent is sought for the proposal contained in the resolutions given in the Notice dated November 08, 2022 along with a statement pertaining to the said resolutions setting out the material facts and related particulars. The notice has been sent to all the Members, whose name appeared in the Register of Members as on Friday, November 04, 2022 (Cut-off date) by email only. The hardcopy of the Notice along with the postal ballot form and pre-paid self-addressed business reply envelope to the Members will not be sent to the Members in accordance with the MCA circulars.

The electronic voting period will commence on **9.00 A.M. on Thursday, November 10, 2022 and closes at 5.00 P.M. on Friday, December 09, 2022.**

The Members who are holding share in Physical form or who have not registered their email addresses with the RTA, can register their e-mail address as per the following instructions:

Type	Process to be followed for Registration of e-mail address
Physical	Members may send an e-mail request to inward.ris@kfintech.com along with: <ul style="list-style-type: none"> Scanned copy of the signed request letter mentioning the Folio No., name of the member, e-mail address, mobile number Self-attested copy of PAN Self-attested copy of any address proof including Aadhar, Passport etc. Scanned copy of share certificate (front and back)
Demat	Please contact your Depository Participant and register your e-mail address in your DEMAT account, as per the process recommended by your DP.

Upon the registration of the email id, you will receive an email notice by the RTA of this Postal Ballot along with e-voting link.

The Board of Directors have appointed Mr. Sudhindra K. S. Company Secretary in Practice having FCS-7909; CP No.-8190 as the Scrutinizer for the Postal Ballot process.

The Chairman & Managing Director or the Executive Director will announce the result of the Postal Ballot on or before Saturday, December 10, 2022 and the same will be announced to the Stock Exchange and uploaded on the website of the Company.

This Notice is also placed on the website of the Company www.nelholdings.in, on the website of BSE Limited at www.bseindia.com.

In case of any query and/or grievance, in respect of voting by electronic means, Members may refer to the Help & Frequently Asked Questions (FAQs) and E-voting user manual available at the download section of <https://evoting.kfintech.com> (KFintech Website) or contact Ms. Krishna Priya M, Manager - Corporate Registry, at evoting@kfintech.com or call KFintech's toll free No. 1-800-3454-001 for any further clarifications.

For NEL Holdings South Limited
 Sd/-
Prasant Kumar
 Company Secretary &
 Chief Compliance Officer

Place: Bengaluru
 Date: November 08, 2022

HEADS UP VENTURES LIMITED

(Formerly The Mandhana Retail Ventures Limited)

CIN: L52390MH2011PLC213349

Registered Office: Plot No. E-132, M.I.D.C., Tarapur Industrial Area, Boisar, Dist. Palghar - 401506
Corporate Office: 209, Peninsula Centre, Dr. S. S. Rao Road, Parel, Mumbai - 400012
Tel. No.: +91-22-43539790 **Email:** cs@tmrvl.com **Website:** www.mrvlindia.com

Extract of The Unaudited Financial Results for the Quarter and Half Year ended 30th September, 2022

(Rs. In Lakh, except earnings per share)

Sr. No.	Particulars	Quarter Ended			Half Year Ended		Year Ended
		30.09.2022 (Unaudited)	30.06.2022 (Unaudited)	30.09.2021 (Unaudited)	30.09.2022 (Unaudited)	30.09.2021 (Unaudited)	31.03.2022 (Audited)
1	Total Income from Operations	70.44	50.55	36.62	121.00	61.66	251.64
2	Net Profit / (Loss) for the period (before tax, Exceptional and/or Extraordinary items)	(159.20)	(159.63)	(139.10)	(318.82)	(277.70)	(536.06)
3	Net Profit / (Loss) for the period before tax (after Exceptional and/or Extraordinary items)	(159.20)	(159.63)	(139.10)	(318.82)	(277.70)	(536.06)
4	Net Profit / (Loss) for the period after tax (after Exceptional and/or Extraordinary items)	(159.20)	(159.63)	(139.10)	(318.82)	(277.70)	(536.06)
5	Total Comprehensive Income for the period (Comprising Profit / (Loss) for the period [(after tax) and Other Comprehensive Income (after tax)])	(158.22)	(156.08)	(139.28)	(314.30)	(277.81)	(537.08)
6	Equity Share Capital	2208.26	2208.26	2208.26	2208.26	2208.26	2208.26
7	Other Equity	-	-	-	-	-	-
8	Earnings Per Share (of Rs.10/- each) (for continuing and discontinued operations) -						
	1. Basic	(0.72)	(0.72)	(0.63)	(1.44)	(1.26)	(2.43)
	2. Diluted	(0.72)	(0.72)	(0.63)	(1.44)	(1.26)	(2.43)

- Notes:**
- The above financial results have been reviewed by the Audit Committee and approved by the Board of Directors at their respective meetings held on 9th November, 2022.
 - The above is an extract of the detailed format of Quarterly Unaudited Financial Results filed with the Stock Exchanges under Regulation 33 of the SEBI (Listing Obligations & Disclosure Requirements) Regulations, 2015. The full format of the Unaudited Financial Results are available on the website of the BSE Limited at their website: www.bseindia.com and National Stock Exchange of India Limited at their website: www.nseindia.com and on the website of the Company: www.mrvlindia.com

By Order of the Board of Directors
 For HEADS UP VENTURES LIMITED
 (Formerly The Mandhana Retail Ventures Limited)
 Sd/-
PRIYAVRAT P. MANDHANA
 EXECUTIVE DIRECTOR
 DIN: 02446722

Mumbai
 9th November, 2022

OBEROI REALTY

OBEROI REALTY LIMITED

Regd. Office: Commerz, 3rd Floor, International Business Park, Oberoi Garden City, Off Western Express Highway, Goregaon (E), Mumbai - 400063
 CIN: L45200MH1998PLC114818; E-mail Id: cs@oberoirealty.com
 Website: www.oberoirealty.com; Tel: +91 22 6677 3333; Fax: +91 22 6677 3334

NOTICE**Extraordinary General Meeting**

An Extraordinary General Meeting of Members ("EGM") of the Company to transact the business as set forth in the notice of the meeting ("Notice") will be held on Thursday, December 1, 2022 at 11.30 a.m. through video conference/ other audio visual means ("VC") without the physical presence of the Members of the Company, in compliance with the applicable provision of Companies Act, 2013 and the SEBI (Listing Obligations and Disclosure Requirements) Regulations, 2015 read with General Circular nos. 14/2020, 17/2020, 20/2020 and 03/2022 issued by Ministry of Corporate Affairs, and Circular No. SEBI/HO/CFD/CMD2/CIR/P/2022/62 issued by Securities and Exchange Board of India (collectively, the "said Circulars"). In terms of the said Circulars, the Notice has been sent only by email to the members whose e-mail address are registered with the Company or with the Depository. The above document has been uploaded on Company's website (www.oberoirealty.com), and on the website of stock exchanges i.e. BSE Limited (www.bseindia.com) and National Stock Exchange of India Limited (www.nseindia.com). A member shall be entitled to request for physical copy of any such document.

Members who have not yet registered their e-mail addresses for receiving documents in electronic form are requested to register their e-mail addresses; and such members can obtain login credentials for e-voting by sending following details on cs@oberoirealty.com: (A) their folio/ demat account number, (B) their email id, and (C) scanned copy of their (i) share certificate (front & back) client master or consolidated account statement, (ii) PAN card (self attested), (iii) Aadhar (self attested). In respect of shares held in physical form, the Company will update the email address basis the above information. Members holding shares in demat mode are requested to update their email address with their depository participant. Members are requested to keep their email id updated in their demat account/folio, as the case maybe.

Members desirous of obtaining any information are requested to address their queries at cs@oberoirealty.com at least 7 working days prior to the EGM, to enable the Company to suitably reply to such queries at the EGM by email.

E-voting Information

In terms of Section 108 of the Companies Act, 2013, read with Rules thereto, Regulation 44 of the SEBI (Listing Obligations and Disclosure Requirements) Regulations, 2015, read with the said Circulars, the Company is providing e-voting facility to its members to cast their vote by electronic means before the EGM (Remote e-voting) and during the EGM, on the resolution set forth in the Notice. The Company has engaged services of Central Depository Services (India) Limited (CDSL) for providing e-voting facility. Kindly refer the Notice regarding instructions on e-voting. The Notice will also be available on the e-voting website of CDSL www.evotingindia.com.

Remote e-voting shall commence from November 28, 2022 (9.00 A.M.) and ends on November 30, 2022 (5.00 P.M.). The Remote e-voting module shall be disabled by CDSL after 5.00 P.M. on November 30, 2022. The cut-off date for determining the eligibility to vote is November 24, 2022 and only the persons holding shares of the Company (in physical or dematerialized form) on the cut-off date shall be entitled to avail the facility of e-voting. Any person who acquires shares of the Company and becomes a Member of the Company after the dispatch of Notice and hold shares on the cut-off date of November 24, 2022, should follow the instructions given in Notice to obtain his/her login id and password for e-voting. Members who have not voted through Remote e-voting facility, will be permitted to vote through e-voting at the EGM. The Members who have already casted their vote through Remote e-voting may attend the EGM through VC but shall not be entitled to cast their vote during the EGM.

In case you have any queries or issues or seek assistance w.r.t. VC facility before or during the meeting, or regarding CDSL e-voting system, you can write an email to helpdesk.evoting@cdslindia.com or contact CDSL on 1800 22 55 33. Alternatively, the e-voting related grievances may be addressed to Mr. Rakesh Dalvi, Senior Manager, Central Depository Services (India) Limited, A Wing, 25th Floor, Marathon Futurex, Mafatal Mill Compounds, NM Joshi Marg, Lower Parel (East), Mumbai-400013 or by email to helpdesk.evoting@cdslindia.com or call on toll free no. 1800 22 55 33.

Place: Mumbai
 Date: November 9, 2022

For Oberoi Realty Limited
Bhaskar Kshirsagar
 Company Secretary

IN THE COURT OF HON'BLE NATIONAL COMPANY LAW TRIBUNAL, BENCH-VI, NEW DELHI

IA No. 63 OF 2019
 IN THE MATTER OF:

BARUMAL VINOD KUMAR VS. AMIRA PURE FOODS PRIVATE LIMITED

- To,
- Mr. Rajesh Arora, C-2-B/82-C, Janak Puri West, New Delhi-110058
 - Mr. Jawahar Kapoor, House No. A-1/176, First Floor, Sector-17, Rohini, Sector-15, Delhi-110089
 - Mr. Karan Channa, 29E, AU Tower, DMCC Jumeirah Lake Tower, Dubai-127197, UAE
 - Amira Pure Foods PTE Ltd., 17 Phillip St, Singapore-048695
 - Amira Grand Foods INC., 1 Park Plz Ste 600, Irvine, CA, 92614-5987 United States
 - Amira C Foods International DMCC, 29 E, AU Tower, DMCC, Jumeirah Lake Towers, Dubai, UAE
 - Amira G Foods Limited, 1st Floor, 2 Eastbourne Terrace, Paddington, London W2 6LG, UK, (United Kingdom)
 - Empower Soft Trade and Techno Pvt Ltd., WZ-48, First Floor, Village Budhella, Vikaspuri, West Delhi, New Delhi-110018
 - Progressive Trade Link, 2/98, Sunder Vihar, Delhi-110087
 - PR Enterprises Private Limited, 27/41, 2ND Floor, Old Rajinder Nagar, New Delhi
 - Four Coins Global India Pvt Ltd., House No. 320, Plot No. H-7, Landmark near behind PP Design, State Agrawal Plaza, Pitampura, New Delhi-110034
 - India Sales Corporation, 2488/1, 2nd Floor, Teliwara, Vidyanand Market, Sadar Bazar, New Delhi-110006
 - Prem Chandra Ram Niwas, 118/1, Main Road, East Moti Bagh, Sarai Rohilla, Delhi-110007
 - Ravi Enterprises, 284/13, Block A, Main Pandav Road, Vishvas Nagar, Shahdara, Delhi-110032
 - GAGrain Merchant Private Limited, 202, Second Floor, Building No. 101/9, Vivekanand Building, Rishi Nagar, Shakur Basti, Delhi-110034
 - Victory Foods, Victory Food Specialities, F-4, Shopping Complex, Outer Ring Road, Block-A, Meera Bagh, Paschim Vihar, Delhi-110087
 - Govinda Foods India Private Limited, 241-242 G.T. Karnal Road, New Delhi-110036
 - SG Agro International, 241/242, G. T. Road, Bakoli, New Delhi, Delhi-110036
 - Sungold Trade Private Limited, A1-310, Harsha House, Commercial Complex Karampura, Delhi-110015 India
 - Neel Kanth Foodgrain Processors Private Limited, 2737, 1st Floor, Naya Bazar Delhi-110006

This is to bring to your notice that the Hon'ble NCLT, New Delhi had issued notices on 17.02.2020, 12.08.2022, and 21.09.2022 against each of you, notice(s) herein and despite of notice being issued on the aforesaid dates, all of you have failed to appear before the Hon'ble NCLT, Delhi as per dates fixed in the above orders, hence on 31.10.2022, when the matter is again listed for your presence, since none of you appeared before the Hon'ble NCLT, Bench VI, New Delhi the Hon'ble NCLT directed the Liquidator to publish this notice in daily newspaper having wide circulation.

Therefore, it is brought to your notice that the said IA No. 63 of 2019, the Hon'ble NCLT, Bench-VI, Delhi has again issued notice to you the Notice(s) herein to be present on 28.11.2022 either virtually or physically either personally or through your counsel as per latest notification of Hon'ble NCLT, New Delhi.

Akash Singhal, Liquidator
 Amira Pure Foods Private Limited-In Liquidation
 G-8 & 9, Hans Bhawan, 1, BSZ Marg, ITO, New Delhi-110002
Mobile No.: 9868145676 | **Email :** akash@kjco.net

ND0H: 28.11.2022

"IMPORTANT"

Whilst care is taken prior to acceptance of advertising copy, it is not possible to verify its contents. The Indian Express (P) Limited cannot be held responsible for such contents, nor for any loss or damage incurred as a result of transactions with companies, associations or individuals advertising in its newspapers or Publications. We therefore recommend that readers make necessary inquiries before sending any monies or entering into any agreements with advertisers or otherwise acting on an advertisement in any manner whatsoever.

LANCER CONTAINER LINES LIMITED

Regd. Off.: Mayuresh Chambers Premises Co-Operative Society Ltd., Unit No.H02-2, H02-3 & H02-4, Plot No.60, Sector-11, CBD Belapur, Navi Mumbai, Maharashtra, 400614
 Tel no. : +022-27566940, Website: <http://www.lancermarine.in>
 Email: info@lancermarine.in
 CIN: L74990MH2011PLC214448

NOTICE OF EXTRA-ORDINARY GENERAL MEETING AND REMOTE E-VOTING

NOTICE IS HEREBY GIVEN that Extra-Ordinary General Meeting ("EGM") of the members of Lancer Container Lines Limited ("Company") will be held on Monday, December 05, 2022 at 12:00 PM through Video Conferencing/ Other Audio Visual Means ("VC/OAVM") to transact business as mentioned in EGM notice & seek approval of shareholders of the company for following resolutions:-

Sr. No.	Resolutions seeking approvals of the Shareholders in the EGM
1.	Sub-Division of Ordinary Equity Shares from Face Value of Rs.-10/- Per Share to Rs.-5/- Per Share
2.	Alteration of the Capital Clause in the Memorandum of Association of the Company consequent upon Sub-Division

The place of meeting shall deemed to be the Registered Office of the Company. In view of continuing Covid-19 pandemic and pursuant to the Ministry of Corporate Affairs (MCA) vide Circular No. 14/2020 dated April 8, 2020, Circular No.17/2020 dated April 13, 2020, Circular No. 20/2020 dated May 05, 2020 and Circular No. 03/2022 dated May 05, 2022 and in compliance with applicable provisions of the Companies Act, 2013 (the "act") (including any statutory modification or re-enactment thereof for the time being in force) read with Rule 20 of the Companies (Management and Administration) Rules, 2014 ("the Rules"), as amended from time to time, read with the MCA Circulars, SEBI circular and pursuant to regulation 44 of the SEBI (Listing Obligations and Disclosure Requirements) Regulations 2015 ("the Listing Regulations") the Extra Ordinary General Meeting of the Company is scheduled on Monday, December 05, 2022 at 12:00 PM, through VC/OAVM which does not require physical presence of members at the common venue.

As per the aforesaid circulars the Electronic copies of Notice of EGM has been sent by e-mail to those eligible members whose e-mail address are registered with Depositories (DP)/Company's RTA/the Company. The members whose email addresses are not registered can download the said Notice from Company's Website. The Notice of EGM has been sent/ emailed to all the members on Wednesday, November 09, 2022.

Members will have an opportunity to cast their votes remotely or during the EGM on the business set forth in the Notice by remote e-voting through electronic voting systems. The manner of remote e-voting or e-voting during the EGM for members has been provided in the Notice convening EGM. Instructions for attending EGM through VC/OAVM are also provided in the said notice.

The remote e-voting period begins from 9.00 A.M. on Friday, December 02, 2022 and ends on Sunday, December 04, 2022 at 5.00 PM for the shareholders of the Company. The remote e-voting module shall be disabled by CDSL after the aforesaid date and time for voting and once the vote on a resolution is cast by the member, the member shall not be allowed to change it subsequently.

The Cut-off date/record date for purpose of determining eligibility of Members to cast vote electronically and attend the EGM through VC/OAVM of the Company is Monday, November 28, 2022. During this period shareholders of the Company holding shares either in physical form or in dematerialized form as on cut-off/record date of November 28, 2022 may cast their vote electronically. E-voting shall be made available at the EGM and the members who have not casted their votes by remote e-voting can exercise their voting rights at the EGM. Members who have casted their votes by remote e-voting can participate in the EGM but shall not be entitled to cast votes at the EGM. Any person, who acquires shares of the Company and become member of the Company after sending the Notice of EGM through electronic mode and holding shares as on the cut-off date, may obtain the login ID and password by sending a request at helpdesk.evoting@cdslindia.com.

In line with the Ministry of Corporate Affairs General Circular No. 17/2020 dated 13th April, 2020, the Notice calling EGM has been uploaded on the website of the Company at www.lancermarine.com. The Notice can also be accessed from the website of the Stock Exchange i.e. BSE Limited at www.bseindia.com and on the website of CDSL (agency for providing the Remote e-Voting facility) i.e. www.evotingindia.com.

If you have any queries or issues regarding attending EGM & e-Voting from the CDSL e-Voting System, you can write an email to helpdesk.evoting@cdslindia.com or contact at 022-23058738 and 022-23058542/43.

All grievances connected with the facility for voting by electronic means may be addressed to Mr. Rakesh Dalvi, Sr. Manager, (CDSL) Central Depository Services (India) Limited, A Wing, 25th Floor, Marathon Futurex, Mafatal Mill Compounds, NM Joshi Marg, Lower Parel (East), Mumbai-400013 or send an email to helpdesk.evoting@cdslindia.com or call on 022-23058542/43. Members may also write to the Compliance Officer for any grievances connected with facility for voting by electronic means at following:
 Name: Mr. Mahendra Gupta
 Designation: Company Secretary cum Compliance Officer
 Address: Office: Mayuresh Chambers Premises, Co-Op. Society Ltd. Unit No. H02-2, H02-3 & H02-4, Plot No.60, Sector-11 Belapur Navi Mumbai, Maharashtra, PIN-400614, India.
 Email id: secretariat@lancermarine.com
 Phone No: +91 022-27566939/40/41/42/50

For Lancer Container Lines Limited
 Sd/-
Abdul Khalik Chatailwala
 Managing Director
 DIN: 01942246

Date: November 10, 2022
 Place: Navi Mumbai

VENUS PIPES & TUBES LIMITED

(Formerly known as VENUS PIPES & TUBES PRIVATE LIMITED)
 CIN NO. L74140GJ2015PLC082306

Survey No. 233/2 and 234/1, Dhaneli, Bhuj (Kachchh - 370020) Gujarat, India
Tel : +91 2836 232183 | E-mail: cs@venuspipes.com | Website: www.venuspipes.com

EXTRACT OF STANDALONE UN-AUDITED FINANCIAL RESULTS FOR THE QUARTER & HALF YEAR ENDED SEPTEMBER 30, 2022

(Rs. In Million, unless otherwise stated)

Sl. No.	Particulars	Quarter Ended			Half Year Ended		Year Ended
		30.09.2022 (Un-audited)	30.06.2022 (Un-audited)	30.09.2021 (Un-audited)	30.09.2022 (Un-audited)	30.09.2021 (Un-audited)	31.03.2022 (Audited)
1	Total income from operations	1,264.08	1,136.01	894.64	2,400.09	1,705.26	3,869.52
2	Net Profit for the period (before Tax, Exceptional and/or Extraordinary items)	139.64	121.58	116.85	261.22	207.85	428.78
3	Net Profit for the period before tax (after Exceptional and/or Extraordinary items)	139.64	121.58	116.85	261.22	207.85	428.78
4	Net Profit for the period after tax (after Exceptional and/or Extraordinary items)	103.91	91.10	88.27	195.01	156.33	316.68
5	Total comprehensive income for the period (Comprising profit after tax and other comprehensive income after tax)	103.88	91.08	88.27	194.96	156.49	316.59
6	Paid-up equity share capital (face value of Rs. 10/- each)	202.96	202.96	130.99	202.96	130.99	152.22
7	Reserves (excluding Revaluation Reserve) as shown in the Audited Balance Sheet of the previous year	-	-	-	-	-	1,133.12
8	Earnings Per Share (of Rs. 10/- each) (not annualised)						
	Basic:	5.31	4.66	6.74	9.97	11.93	22.55
	Diluted:	5.31	4.66	6.74	9.97	11.93	22.55

Notes:

- The above is an extract from the statement of standalone and consolidated Financial Results filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of the quarterly/annual financial results and notes there to are available on the stock exchange websites (www.nseindia.com and www.bseindia.com) and on Company's website i.e. www.venuspipes.com.
- Notice is hereby given that pursuant to section 91 of the Companies Act, 2013 and rules made thereunder and Regulation 42 of SEBI (Listing Obligations and Disclosure Requirements) Regulations, 2015, the Board of Directors at their meeting held on November 9, 2022, declared an interim dividend of ₹ 0.5/- (5%) per equity share for the financial year 2022-23. The record date to determine eligible shareholders entitled to receive said interim dividend is November 21, 2022.
- The Shareholders of the Company, who have not yet registered/ updated their email address, are requested to register / update their email address with their depository participant or send their consent to in cs@venuspipes.com along with their folio no. / DPID CL ID and valid email address for registration / update.

For and on behalf of Board
For Venus Pipes & Tubes Limited
 Sd/-
Mr. Arun Kothari (Managing Director & CFO)
 DIN: 00926613

BEFORE THE DISTRICT CONSUMER DISPUTES REDRESSAL COMMISSION AT BANGALURU Execution Case No.59/2021 In CC No.691/2018 BETWEEN Decree Holder: K.Manjula AND TGS CONSTRUCTIONS PVT LTD. And Another NOTICE TO JUDGMENT DEBTORS UNDER ORDER V RULE 20 (1A) OF THE CODE OF CIVIL PROCEDURE.

BEFORE THE DISTRICT CONSUMER DISPUTES REDRESSAL COMMISSION AT BANGALURU Execution Case No.381/19 In CC No.1188/19 BETWEEN Decree Holder: SMT LATHA AND JDR No. 1. TGS CONSTRUCTIONS PVT LTD. Represented by MANDEEP KAUR, Managing Director.

BEFORE THE DISTRICT CONSUMER DISPUTES REDRESSAL COMMISSION AT BANGALURU Execution Case No.465/2019 In CC No.509/2018 BETWEEN Decree Holder: M.Bhavanji AND TGS CONSTRUCTIONS PVT LTD. And Another NOTICE TO JUDGMENT DEBTORS UNDER ORDER V RULE 20 (1A) OF THE CODE OF CIVIL PROCEDURE.

ಸಂಜಯಗಾಂಧಿ ಟ್ರಾಸ್ಟ್ ಮತ್ತು ಅಭಿ ಚಿಕಿತ್ಸಾ ಸಂಸ್ಥೆ (ಕರ್ನಾಟಕ ರಾಜ್ಯ ಸರ್ಕಾರದ ಸ್ವಾಮ್ಯ ಸಂಸ್ಥೆ) ಬೈರಸಂಪ್ರದ, ಜಯನಗರ ಪೂರ್ವ, ಬೆಂಗಳೂರು - 560 011 ದೂರವಾಣಿ: 080 - 26564516/26562500 ಇ-ಮೇಲ್: sitdirector@gmail.com

ಶ್ರೀ ಚಾಮರಾಜೇಂದ್ರ ಮೃಗಾಲಯ, ಮೈಸೂರು - 570 010. ಉಪ ಅಧ್ಯಕ್ಷ ಸಂರಕ್ಷಣಾಧಿಕಾರಿಗಳು ಮತ್ತು ಕಾರ್ಯನಿರ್ವಾಹಕ ನಿರ್ದೇಶಕರು ಶ್ರೀ ಚಾಮರಾಜೇಂದ್ರ ಮೃಗಾಲಯ, ಮೈಸೂರು-570 010 ಇಮೇಲ್: zoomysuru@gmail.com ವೆಬ್‌ಸೈಟ್: www.mysuruzoo.org

ಕರ್ನಾಟಕ ಗೃಹ ಮಂಡಳಿ 3ನೇ ಮಹಡಿ, ಕಾವೇರಿ ಭವನ, ಬೆಂಗಳೂರು. ದೂರವಾಣಿ: 080-2273511/080-22100077 Web site: http://eproc.karnataka.gov.in

ಉಪನಗರ ವರ್ತುಲ ರಸ್ತೆ (STRR) ಯೋಜನಾ ಪ್ರಾಧಿಕಾರ ಮಹಾನಗರ ಆಯುಕ್ತರ ಕಛೇರಿ, ಬಿ.ಎಂ.ಆರ್.ಡಿ.ಎಂ., ನಂ. 1, ಅಲಿ ಆಸ್ಟರ್ ರಸ್ತೆ, ಬೆಂಗಳೂರು-560 052. ದೂರವಾಣಿ ಸಂಖ್ಯೆ: 22263479

ಉಪನಗರ ವರ್ತುಲ ರಸ್ತೆ (STRR) ಯೋಜನಾ ಪ್ರಾಧಿಕಾರ ಮಹಾನಗರ ಆಯುಕ್ತರ ಕಛೇರಿ, ಬಿ.ಎಂ.ಆರ್.ಡಿ.ಎಂ., ನಂ.1, ಅಲಿ ಆಸ್ಟರ್ ರಸ್ತೆ, ಬೆಂಗಳೂರು-560 052. ದೂರವಾಣಿ ಸಂಖ್ಯೆ: 22263479

NEL HOLDINGS SOUTH LIMITED (CIN: L93000KA2004PLC033412) Regd. Office: No. 110, A Wing, Level 1, Andrews Building, M. G. Road, Bangalore - 560001

POSTAL BALLOT NOTICE Notice is hereby given to all the Members of the Company pursuant to Section 108, Section 110 and other applicable provisions, if any, of the Companies Act, 2013, read with Rules 20 and 22 of the Companies (Management and Administration) Rules, 2014.

YUKEN YUKEN INDIA LIMITED Regd. Office: No 16 - C, Doddanekundi Industrial Area, Mahadevapura, Bangalore 560 048, India. EXTRACT OF UNAUDITED FINANCIAL RESULTS FOR THE QUARTER & SIX MONTHS ENDED 30 SEPTEMBER 2022

Table with 5 columns: S.No, Particulars, 30-Sep-22 Unaudited, 30-Jun-22 Unaudited, 30-Sep-21 Unaudited, 30-Sep-22 Audited, 31-Mar-22 Audited. Rows include Revenue from operations, Profit/(loss) before tax, etc.

BARBEQUE-NATION HOSPITALITY LIMITED Regd. Off: "Saket Callipolis", Unit No. 601 & 602, 6th Floor, Doddakannali Village, Varthur Hobli, Sarjapur Road, Bengaluru-560035

Extract of Consolidated Financial Results for the Quarter and six months ended September 30, 2022

Table with 6 columns: Particulars, For the Quarter ended (30-Sep-22, 30-Jun-22, 30-Sep-21), For the Six Months ended (30-Sep-22, 30-Sep-21), For Year ended (31-Mar-22). Rows include Revenue from operations, Profit/(loss) before tax, etc.

Notes 1 The Above is an extract of the detailed format of Financial Results for the quarter and six months ended September 30, 2022 filed with the stock exchanges under Regulation 33 of the SEBI (Listing Obligations and Disclosure Requirements) Regulations, 2015.

Table with 6 columns: Particulars, For the quarters ended (30-Sep-22, 30-Jun-22, 30-Sep-21), For the six months ended (30-Sep-22, 30-Sep-21), For the Year (31-Mar-22). Rows include Total revenue, Profit before tax, etc.

YUKEN YUKEN INDIA LIMITED Regd. Office: No 16 - C, Doddanekundi Industrial Area, Mahadevapura, Bangalore 560 048, India. EXTRACT OF UNAUDITED FINANCIAL RESULTS FOR THE QUARTER & SIX MONTHS ENDED 30 SEPTEMBER 2022